

monday, 22 May 2017 | 11:00 AM | 7 5.00 | 20 | 20 | 142 | www.prajavani.net

ಪ್ರಜಾವಾಣಿ

ಅಕ್ಕರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ



'ಮನಸ್ಸಿಟ್ಟು ಆಡು, ಮನಸ್ಸಿಟ್ಟು ಓಡು' ಎಂಬ ಅದ್ವೈತ ಮಾರ್ಗದ ವಾಲಿಸಿದ ಅರ್ಚನಾ ಜೈ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟು. ಗಮನವಿಟ್ಟು ಒಂದು ಗಂಟೆ ಓದಿದರೆ ಸಾರಾಗುತ್ತದೆ ಎಂಬ 'ಶಿಸ್ತು' ಅವರದು. ಜೈನ್ ಕಾಲೇಜಿನಲ್ಲಿ ವಿಯುಸಿ ಓದಿದ ಈಕೆಗೆ ಸಿ.ಎ ಓದುವಾಸೆ

'ಬ್ಯಾಡ್ಮಿಂಟನ್ ನನ್ನು ಸಿರು'

ಮಂಜುನಾಥ ಸಿ.

'ಆಟ ಅದ್ದು ಇದ್ದರೆ ಪರಿಣಯಲ್ಲಿ ಪಾಸ್ ಆದಂಗೆ...' ಬಹುಶಃ ಪ್ರೇಮದ ಮಕ್ಕಳಿಗೆ ಹೇಳುವ ಮಾತಿದು.

ಅದರ ಬಹುಮಾನದಾಯ ಅರ್ಚನಾ ಜೈ ಅವರ ತಂದೆ ಅನಂತ ಜೈ ತಮ್ಮ ಮಗಳಿಗೆ ಹೇಳಿದ್ದು ಮಾತ್ರ ಇದಕ್ಕೆ ಸದ್ಭರವು. 'ಮನಸ್ಸಿಟ್ಟು ಆಡು, ಅಷ್ಟೆ ಮನಸ್ಸಿಟ್ಟು ಓಡು'.

ಅಪ್ಪನ ಮಾತಿನಂತೆ ನಡೆದ ಮಗಳು ಕ್ರಮವನ್ನು ಅಡಿ, ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ಥಿಯಾಗಿ ಗುರುತಿಸಿಕೊಂಡರು. ಈಗ ದ್ವಿತೀಯ ವಿಯುಸಿ ಪರಿಣಯದಲ್ಲಿ ಕಾಲೇಜಿಗೆ ಆಗ್ರೇಷಿಯಾಂಕ ಪಡೆದ ವಿದ್ಯಾರ್ಥಿನಿಯಾಗಿಯೂ ಹೊರಹೊಮ್ಮಿದ್ದಾರೆ.

ನಗರದ ಜೈನ್ ಕಾಲೇಜಿನಲ್ಲಿ ಬ್ಯಾಡ್ಮಿಂಟನ್ ಮಾರುಕಟ್ಟೆಯ ಅರ್ಚನಾ ಅತ್ಯುತ್ತಮ ಬ್ಯಾಡ್ಮಿಂಟನ್ ಪಟು. ರಾಜ್ಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದು ತಂದಿದ್ದಾರೆ. ದ್ವಿತೀಯ ವಿಯುಸಿಯಲ್ಲಿ ವಾಣಿಜ್ಯ ವಿಷಯ ಅಧ್ಯಯನದ ಇವರು ಬರೋಬ್ಬರಿ 98.5 ಅಂಕ ಗಳಿಸಿ ಓದಿಗೆ ಆಟ ಪ್ರೇರಣೆ ಹೊರತು ಅಭ್ಯಾಸ ಅಂದಿಯನ್ನು ಸಾಧಿಸಿ ಮಾಡಿದ್ದಾರೆ.

ಎಳವೆಯಿಂದಲೇ ಆಟೋಟುಗಳ ಬಗ್ಗೆ ಆಸಕ್ತಿ ಹೊಂದಿದ್ದ ಮಗಳನ್ನು ತಂದೆ ಅನಂತ ಜೈ ಮತ್ತು ತಾಯಿ ಚಿತ್ರಾ ಜೈ ಬಲಪಂಚವಾಗಿ ಓದಿನ ಕಡೆ ಎಳೆಯದ ಆಕೆಯ 'ಇಷ್ಟಕ್ಕೆ ನಿಲ್ಲದೆಯವ ಕಾರ್ಯ' ಮಾಡಿದರು. ಮಗಳನ್ನು ಆಕೆಯ 'ಇಷ್ಟದ ಬ್ಯಾಡ್ಮಿಂಟನ್ ಕರಬೇಡಿ'ಗೆ ಸೇರಿಸಿದರು.

ಪ್ರಕಾಶ್ ಪದವಿಶಾಲೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಹಲವು ವರ್ಷ ತರಬೇತಿ ಪಡೆದ ಅರ್ಚನಾ ಈಗ ವಿನಯ್ ಸಿದ್ಧಾರಾಜ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರತಿ ದಿನ 3 ಗಂಟೆ ಪದ್ದದ ಅಭ್ಯಾಸ ಮಾಡುವ ಅರ್ಚನಾ ಟೂರ್ನಿ ಇದ್ದಾಗ ಇನ್ನೂ ಒಂದು ಗಂಟೆ ಹೆಚ್ಚಿಗೆ ಅಭ್ಯಾಸ ಮಾಡುತ್ತಾರೆ. ಅದರ ಯಾವುದೇ ಕಾರಣಕ್ಕೂ ಓದುವುದನ್ನು ತಪ್ಪಿಸುವುದಿಲ್ಲ. ದಿನಕ್ಕೆ ಕನಿಷ್ಠ 1 ಗಂಟೆಯಾದರೂ ಓದುವುದಕ್ಕೆ ಮೀರಲಿರುತ್ತಾರೆ. ಪರಿಣಿತ ಹತ್ತಿರವಾದಾಗ ಮಾತ್ರ ಓದಿನ ಅವಧಿಯನ್ನು 2 ಗಂಟೆಗೆ ವಿಸ್ತರಿಸಿಕೊಂಡಿದ್ದಾರೆ.

'5-6 ಗಂಟೆ ಕಷ್ಟವನ್ನು ಉರು ಹೊರೆಯುವ ಬದಲಿಗೆ ಮನಸ್ಸಿಟ್ಟು ಓದು ಗಂಟೆ ಓದಿದರೆ ಸಾಕು' ಎಂದು ಅರ್ಚನಾ ನಂಬುತ್ತಾರೆ. ಶೇ 95 ಅಂಕ ಬರಬಹುದೆಂದು ಊಹಿಸಿದ್ದ ಅರ್ಚನಾ ಊಹೆಗಿಂತಲೂ ಹೆಚ್ಚಿಗೆ ಅಂಕ ಬಂದಿರುವುದು ಖುಷಿ ಕೊಟ್ಟಿದೆ. ತನ್ನ ಈ ಸಾಧನೆಯ ಹಿಂದಿರುವ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಮೆರೆದೇ ಸ್ಮರಿಸುತ್ತಾರೆ ಅವರು.

'ನನ್ನ ಮೇಲೆ ವಿಶ್ವಾಸವಿಟ್ಟು, ನನಗೆ ಅಡಲು ಅನುಮತಿ ನೀಡಿದ ಕಾಲೇಜಿಗೆ ಧನ್ಯವಾದ ಹೇಳಲೇಬೇಕು. ಎಲ್ಲ ಶಿಕ್ಷಕರು ಮತ್ತು ವಿಶೇಷವಾಗಿ ದೈಹಿಕ ಶಿಕ್ಷಕರಾದ ಶಂಕರ್ ಸರ್ ಅವರಿಗೆ ಪಾಪ ಕ್ಷಮಿಸಿ' ಎಂದು ನಮನೆಯಿಂದ ನೆನಪು ಮಾಡುತ್ತಾರೆ ಅರ್ಚನಾ.

ಮುಂದೆ ಬಾರ್ಬಾರ್ಡ್ ಆಕೌಂಟಿಂಟ್ ಆಗುವ ಕನಸು ಕಟ್ಟಿಕೊಂಡಿರುವ ಅರ್ಚನಾ ಅವರು ಅದಕ್ಕಾಗಿ ಈಗಿನಿಂದಲೇ ತರಬೇತಿ ಪಡೆಯುತ್ತಿದ್ದಾರೆ.

ಇನ್ನು ಮುಂದಿನ ಶಿಕ್ಷಣ, ಬದುಕಿನ ದಿಕ್ಕು ನಿರ್ಧರಿಸುವಂತಹುದು. ಪಾಠಗಾಗಿ ಅಟುಕ್ ಹಿನ್ನೆಲೆಯಿಂದಲೇ ಎಂಬ ಪ್ರಶ್ನೆಯನ್ನು ಸಂಪೂರ್ಣ ಅಲಂಕಾರಿಯಾಗುತ್ತಾರೆ ಅವರು.

'ಅವರಿಂದಲೇ ನಾನು ಉತ್ತಮವಾಗಿ ಓದಲು ಸಾಧ್ಯವಾಗುತ್ತಿದೆ. ಅವರಿಂದ ನನಗೆ ಚೈತನ್ಯ ಬರುತ್ತದೆ. ಏಕಾಗತ್ ದೊರಕುತ್ತದೆ ಅದೇ ನಾನು ಉತ್ತಮ ಅಂಕ ಗಳಿಸಲು ಕಾರಣ' ಎಂದು ದೃಢನಿರ್ಧಾರದಿಂದ ಹೇಳುತ್ತಾರೆ.

ಬ್ಯಾಡ್ಮಿಂಟನ್ ತಮ್ಮ ಉಸಿರು ಎನ್ನುವ ಅರ್ಚನಾ ರಾಷ್ಟ್ರೀಯ ಮಟ್ಟದ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ರಾಜ್ಯ ಮಟ್ಟದ ಅನೇಕ ಕ್ರೀಡಾಕೂಟಗಳಲ್ಲಿ ಅಡಿ ಗೆಲುವು ಸಾಧಿಸಿದ್ದಾರೆ. ಇನ್ನಷ್ಟು ಸಾಧನೆಯ ಗುರಿ ಅವರ ಮುಂದಿದೆ. ಪಾಠಗಂಕ ಶಿಕ್ಷಣವನ್ನೂ ಕಡೆಗಣಿಸುವುದಿಲ್ಲವೆಂದು ಮುಗ್ಧವಾಗಿ ದೀರುತ್ತಾರೆ.